

ಸಂಚಿಕೆ ೪
ಏಪ್ರಿಲ್ 2018

ಚಿಗುರು ಚಿಲಿ ಪಿಲಿ ...ಮಾಸ ಪತ್ರಿಕೆ
ಚಿಗುರು ಕನ್ನಡ ಪಾಠಶಾಲೆ - ಶಾರ್ಲೆಟ್



ಚಿಗುರು ಕನ್ನಡ ಪಾಠಶಾಲೆ - ಶಾರ್ಲೆಟ್

ಈ ಸಂಚಿಕೆಯಲ್ಲಿ ... ಸಂಪಾದಕೀಯ ಪುಟ ೧
ಪೋಷಕರ ಅಂಕಣ ಪುಟ ೨
ಹಬ್ಬ ಪುಟ ೩
ಅ ಆ ಅಡ್ಡೆಂಚರ್ ಪು ೪
ಪ್ರವಾಸ ಪುಟ ೫

ಚಿಣ್ಣರ ಚಿತ್ರ ಕಲೆ ಪುಟ ೬
ನಾ ಓದಿದ ಕಥೆ ಪುಟ ೭
ನಾ ಕಂಡ ಸಿನಿಮಾ ಪುಟ ೮
ಪದ ಹುಡುಕೋಣ ಪುಟ ೯
ಯುಗಾದಿ ಸಂಭ್ರಮ - ಪುಟ ೧೦



ರಜನೀ



ಅದಿತ್



ಮೇಘನ



ಅಭಿಜ್ಞಾ



ಆರುಶ್

ಸಂಪಾದಕೀಯ: ರಜನೀ ಮಹೇಶ್

ನಮ್ಮ ಮನೆಯಲೊಂದು ಗುಬ್ಬಿ ಗೂಡುಕಟ್ಟಿತು...
ಗೂಡಿನೊಳಗೆ ಹುಲ್ಲು ಹಾಕಿ ಮೊಟ್ಟೆ ಇಟ್ಟಿತು....
ಮೊಟ್ಟೆಯೊಡೆದು ಒಳಗಿನಿಂದ ಮರಿಯು ಬಂದಿತು..
ಮರಿಯ ಕೂಗು ಕೇಳಿ ತಾಯಿ ಹೊರಗೆ ಹಾರಿತು...
ಮತ್ತೆ ಹಾರಿ ಬಂದು ಮರಿಗೆ ಗುಟ್ಟುಕು ಕೊಟ್ಟಿತು..
ಗುಟ್ಟುಕು ನುಂಗಿ ಮರಿಯ ರೆಕ್ಕೆ ಬಲಿಯ ತೊಡಗಿತು..
ಇನಿತು ಕೊಂಚ ಕಾಲ ಮರಿಗೆ ಗುಟ್ಟುಕು ಕೊಟ್ಟಿತು..
ಬಲಿತ ಮರಿ ಒಂದು ದಿನ ಗೂಡು ಬಿಟ್ಟು ಹಾರಿತು...
ಈ ಹಾಡು ಒಂದು ಗುಬ್ಬಿಯ ಹಾಡು ಆದರೆ, ನಮ್ಮ ಹಿತ್ತಲಿನಲ್ಲಿ ಒಂದು
ಹಮ್ಮಿಂಗ್ ಬರ್ಡ್ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ....ಆ
ಮರಿಗೆ ಗುಟ್ಟುಕು ಕೊಟ್ಟಿತು. ಬಲಿತ ಮರಿ ಒಂದು ದಿನ ಹಾರಿ
ಹೋಯಿತು. ಇಂತಹ ಒಂದು ಅವಿಸ್ಮರಣೀಯವಾದ ಪ್ರಕೃತಿಯ
ಒಂದು ಜೀವನ ಚಕ್ರಕ್ಕೆ ನಾವು ಸಾಕ್ಷಿ ಆದೆವು.



ಹಕ್ಕಿ ಗೂಡುಕಟ್ಟಿತು



ಹುಲ್ಲು ಹಾಕಿ ಮೊಟ್ಟೆ ಇಟ್ಟಿತು



ಮೊಟ್ಟೆಯೊಡೆದು ಮರಿಯು ಬಂದಿತು



ಮರಿಯ ಕೂಗು ಕೇಳಿ ತಾಯಿ ಹಾರಿತು



ಮರಿಗೆ ಗುಟ್ಟುಕು ಕೊಟ್ಟಿತು



ಮರಿಯ ರೆಕ್ಕೆ ಬಲಿಯ ತೊಡಗಿತು



ಬಲಿತ ಮರಿ ಒಂದು ದಿನ ಗೂಡು ಬಿಟ್ಟು ಹಾರಿತು!



ಹಬ್ಬೇವು ಕನ್ನಡದ ದೀಪ...



ಪೋಷಕರ ಅಂಕಣ : ನರೇಶ್ ಐಥಾ

ಚಿನ್ನಾರಿ ಆಟಗಳು

ಅಮ್ಮಾ ನನಗೆ ತುಂಬಾ ಬೋರ್.. ಗಿವ್ ಮೀ ಐಪಾಡ್ !
ಡ್ಯಾಡ್ ಎಕ್ಸ್-ಬಾಕ್ಸ್ ವರ್ಕ್ ಆಗ್ತಾ ಇಲ್ಲಾ ಸ್ವಲ್ಪ ಚೆಕ್ ಮಾಡಿ..

ಇದು ಈಗಿನ ಮಕ್ಕಳು ಆಡುವ ಆಟಗಳು. ಕಳೆದ 15-20 ವರ್ಷಗಳಲ್ಲಿ ತಂತ್ರಜ್ಞಾನವು ಹೆಚ್ಚು ಪ್ರಚಲಿತವಾಗಿದೆ. ಈಗಿನ ಮಕ್ಕಳು ಹೆಚ್ಚಾಗಿ ಟಿ.ವಿ/ಐಪಾಡ್ ಮುಂದೆ ಕೂತು ಸಮಯ ಕಳೆಯುತ್ತಾರೆ.





ಮಕ್ಕಳು ಪಾಲ್ಗೊಳ್ಳುವಂತಹ ಆಟದ ಪ್ರಕಾರವು ಇತಿಹಾಸದ ಅವಧಿಯಲ್ಲಿ ತುಂಬಾನೆ ಬದಲಾಗಿದೆ. ಕ್ರೀಡಾ ತರಬೇತಿ, ಸಂಗೀತ ತರಗತಿಗಳು, ಕಲಾ ಪಾಠಗಳು ಮತ್ತು ಇನ್ನಷ್ಟು ರೀತಿಯ ಸಂಘಟಿತ ಚಟುವಟಿಕೆಗಳೊಂದಿಗೆ ಸಾಂಪ್ರದಾಯಿಕ ಆಟಗಳು ಕಣ್ಮರೆಯಾಗಿದೆ.

“ಲಗೋರಿ, ಗಿಲ್ಲಿ-ದಾಂಡು, ಕುಂಟೆ ಬಿಲ್ಲೆ, ಚೌಕಾ ಬಾರಾ, ಪಗಡೆ ಆಟ, ಚದುರಂಗ, ಅಳಿ ಗುಳಿ ಮನೆ, ಗೋಲಿ, ಬುಗುರಿ (ನೆನಪಿದ್ದಾ ಮೈಸೂರು ಗುನ್ನಾ?), ಮಳೆ ನೀರಿನಲ್ಲಿ ಪೇಪರ್ ಬೋರ್ ಬಿಡೋದು, ಕರಂಟ್ ಹೋದಾಗ ಕತ್ತಲಲ್ಲಿ 'ಡಬ್ಬಾ' ಆಡಿದ ಮಧುರ ಕ್ಷಣಗಳನ್ನು ನೆನಪಿಸಿ ಕೊಂಡರೆ ಮೈ ಜುಮ್ ಅನ್ನುತ್ತೆ.” – ಹೀಗೆ ಹೇಳುತ್ತಾಹೋದ್ರೆ ಇದು ನೆವರ್ ಎಂಡಿಂಗ್..

ಸಾಂಪ್ರದಾಯಿಕ ಆಟಗಳು ಕೇವಲ ಆಟಗಳು ಅಲ್ಲ, ಮಕ್ಕಳ ಬೆಳವಣಿಗೆಯ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ – ಮಕ್ಕಳ ವೀಕ್ಷಣಾ ಕೌಶಲ್ಯಗಳು, ನಡವಳಿಕೆ, ವ್ಯಯಕ್ತಿಕ ಅಭಿವೃದ್ಧಿ, ತಾರ್ಕಿಕ ಚಿಂತನೆ, ಏಕಾಗ್ರತೆ, ಮೂಲಭೂತ ಗಣಿತಶಾಸ್ತ್ರ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ತುಂಬಾ ಸಹಕರಿಸುತ್ತದೆ. ಹೆಚ್ಚಿನ ಸಾಂಪ್ರದಾಯಿಕ ಆಟಗಳು ಸಕ್ರಿಯ ಜೀವನಶೈಲಿಯನ್ನು ಪ್ರೋತ್ಸಾಹಿಸುತ್ತವೆ. ಮಕ್ಕಳಿಗೆ ಗುಣಮಟ್ಟದ ಆಟದ ಸಮಯವನ್ನು ನಾವು ಕಲ್ಪಿಸಬೇಕು. ಸಾಂಪ್ರದಾಯಿಕ ಆಟಗಳು ಆಡುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಅವಕಾಶ ಸಿಗುತ್ತದೆ, ಮತ್ತು ಪ್ರಮುಖ ವಿಷಯವೆಂದರೆ ಇದು ಎಲ್ಲಾ ವಯಸ್ಸಿನವರಿಗೆ ಸೂಕ್ತವಾಗಿದೆ.

ಕೊನೆಯದಾಗಿ –

ಮಾಡರ್ನ್ ಗೇಮ್ಸ್ ತಂತ್ರಜ್ಞಾನದಲ್ಲಿನ ಪ್ರಗತಿಗಳು, ನೈಜ-ಜಗತ್ತಿನ ಸಂಧರ್ಭಗಳನ್ನು ಉತ್ತಮ ರೀತಿಯಲ್ಲಿ ಮಕ್ಕಳಿಗೆ ಹೇಳಿಕೊಡುತ್ತದೆ, ಆದರೆ ಪ್ರತಿಯೊಂದು ವಿಧದ ಆಟವು ಪಾಸಿಟಿವ್ ಮತ್ತು ನೆಗೆಟಿವ್ ಪರಿಣಾಮವನ್ನು ಹೊಂದಿರುತ್ತದೆ. ಆಟದ ಬಳಕೆಯನ್ನು ಆಧರಿಸಿ, ಮಕ್ಕಳಿಗೆ ಎಲ್ಲಾ ತರದ ಆಟಗಳನ್ನು ನಾವು ಕಲ್ಪಿಸಬೇಕು.



ಅಕ್ಷಯ ತೃತೀಯೆ : ಮೇಘನ ಪಂಡಿತ್



ಅಕ್ಷಯ ತೃತೀಯೆ ಎಂದೂ ಕರೆಯಲ್ಪಡುವ ಅಕ್ಷಯ ತೃಷ್ಣೆ, ಹಿಂದೂ ಸಮುದಾಯಗಳಿಗೆ ಅತ್ಯಂತ ಮಂಗಳಕರ ಮತ್ತು ಪವಿತ್ರ ದಿನವಾಗಿದೆ. ವೈಶಾಖ ತಿಂಗಳ ಶುಕ್ಲ ಪಕ್ಷ ತೃಷ್ಣೆಯಲ್ಲಿ ಅಕ್ಷಯತದಿಗೆಯನ್ನು ಆಚರಿಸಲಾಗುತ್ತದೆ. ಅಕ್ಷಯ ಎಂಬ ಪದವು ಎಂದಿಗೂ ಕಡಿಮೆಯಾಗುವುದಿಲ್ಲ ಎಂದರ್ಥ. ಈ ದಿನ ಸೂರ್ಯ - ಚಂದ್ರರು ತಮ್ಮ ಗರಿಷ್ಠ ಕಾಂತಿ ಹೊಂದುವುದರಿಂದ ದಿನವಿಡೀ ಮಂಗಳಕರವೇ. ಆದ್ದರಿಂದ ಈ ದಿನ ಯಾವುದೇ ಜಪ, ಯಜ್ಞ, ಪಿತೃ ತರ್ಪಣ, ಮಾಡುವುದರ ಅನುಕೂಲಗಳು ಶಾಶ್ವತವಾಗಿ ವ್ಯಕ್ತಿಯೊಂದಿಗೆ ಉಳಿಯುತ್ತದೆ. ಈ ವರ್ಷ ಏಪ್ರಿಲ್ 18 ರಂದು ನಡೆಯಿತು.

ಅಕ್ಷಯ ತೃತೀಯೆವು ಅದೃಷ್ಟ ಮತ್ತು ಯಶಸ್ಸನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ. ಈ ದಿನದಲ್ಲಿ ಹೆಚ್ಚಿನ ಜನರು ಚಿನ್ನವನ್ನು ಖರೀದಿಸುತ್ತಾರೆ, ಏಕೆಂದರೆ ಅಕ್ಷಯ ತೃತೀಯೆಯಲ್ಲಿ ಚಿನ್ನವನ್ನು ಖರೀದಿಸಿದರೆ ಸುಖ ಸಮೃದ್ಧಿ, ಐಶ್ವರ್ಯಸಮೃದ್ಧಿಯಾಗುವುದು ಎಂದು ನಂಬಿಕೆ.

"ಅಕ್ಷಯ ತೃತೀಯೆ" ಪುರಾತನ ಕಾಲದಿಂದಲೂ ಸ್ವರ್ಣಶಿಲ್ಪಿಗಳು ಮಾಡಿಕೊಂಡು ಬಂದಿದ್ದ ಹಬ್ಬವಾಗಿತ್ತು, ಲಂಕಾನಗರವು ಯಾರದು ಎಂದು ಕೇಳಿದರೆ ಎಲ್ಲರೂ ಕೊಡುವ ಉತ್ತರ ರಾವಣ ಅಂತ, ನಿಜವಾಗಿ ಲಂಕಾನಗರವನ್ನು ನಿರ್ಮಿಸಿದವನು ರಾವಣನ ಅಣ್ಣ ಕುಭೇರ, ರಾವಣನ ಅಣ್ಣನಿಂದ, ಲಂಕಾನಗರವನ್ನೆತ್ತಿಕೊಂಡ ಹೀಗೆ ಕುಭೇರನು ಲಂಕಾನಗರವನ್ನು ನಿರ್ಮಾಣ ಮಾಡುವಾಗ ಅಕ್ಷಯತೃತೀಯೆಯಂದು ಸುವರ್ಣ ವಿಶ್ವಕರ್ಮರಿಂದ ಲಂಕಾನಗರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಮಾಡಲಾಗುತ್ತದೆ, ಇದರಿಂದ ಲಂಕಾನಗರವೆ ಸ್ವರ್ಣ ಮಯವಾಗುತ್ತದೆ ಎಂದು ರಾಮಯಣದಲ್ಲಿ ಹೇಳಿದೆ.

ಹಿಂದೂ ಧರ್ಮಗ್ರಂಥಗಳು ಮತ್ತು ಪುರಾಣಗಳ ಪ್ರಕಾರ, ಸತ್ಯ ಯುಗ ಕೊನೆಗೊಂಡಿತು ಮತ್ತು ಅಕ್ಷಯ ತೃತೀಯೆ ದಿನದಂದು ತ್ರೇತಾ ಯುಗ ಪ್ರಾರಂಭವಾಯಿತು. ಸಾಮಾನ್ಯವಾಗಿ ವಿಷ್ಣುವಿನ 6 ನೆಯ ಅವತಾರದ ಜನ್ಮದಿನವಾದ ಅಕ್ಷಯ ತೃತೀಯೆ ಮತ್ತು ಪರಶುರಾಮ ಜಯಂತಿ ಅದೇ ದಿನದಂದು ಬರುತ್ತದೆ. ವೈದಿಕ ಜ್ಯೋತಿಷಿಗಳು ಅಕ್ಷಯ ತೃತೀಯೆಯನ್ನು ಎಲ್ಲಾ ದುಷ್ಟರಿಣಾಮಗಳಿಂದ ಮುಕ್ತವಾದ ಮಂಗಳಕರ ದಿನವೆಂದು ಪರಿಗಣಿಸುತ್ತಾರೆ. ಹಿಂದೂ ಪುರಾಣ ಜ್ಯೋತಿಷ್ಯ ಪ್ರಕಾರ ಯುಗಾದಿ, ಅಕ್ಷಯ ತೃತೀಯೆ ಮತ್ತು ವಿಜಯ ದಶಮಿಗಳಿಗೆ ಯಾವುದೇ ಮುಹೂರ್ತದ ಅಗತ್ಯವಿಲ್ಲ. ಅನೇಕ ಮಂಗಳಕಾರ್ಯಗಳು ಉದಾ. ಅಕ್ಷರಾಭ್ಯಾಸ, ಗೃಹಪ್ರವೇಶ, ಮದುವೆ ಸಮಾರಂಭ, ಹೊಸ ಬಟ್ಟೆ ಮತ್ತು ಆಭರಣಗಳ ಖರೀದಿ, ಆಸ್ತಿ ಖರೀದಿ, ಹೊಸ ವಾಹನ ಮತ್ತು ಮೋಟಾರು ಬೈಕು ಇತ್ಯಾದಿಗಳನ್ನು ಖರೀದಿಸುವುದು ಅಕ್ಷಯ ತೃತೀಯೆ ದಿನದಂದು ನಡೆಸಲಾಗುತ್ತದೆ.

ಕೆಲವು ಮುಖ್ಯ ಸಂಗತಿಗಳು

೧. ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಆರಂಭಿಸಿದರಂತೆ.
೨. ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ಕೊಡುಗೆಯಾಗಿತ್ತ ದಿನ ಅಕ್ಷಯ ತದಿಗೆ.
೩. ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ.
೪. ೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವಣ್ಣನವರು ಜನಿಸಿದ್ದು ಇದೇ ದಿನದಂದು.
೫. ಇಂದಿನ ಶುಭ ದಿನದಂದೇ ಪರಮ ಪವಿತ್ರವಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಿಸಿದ ದಿನ.
೬. ಜನ್ಮಾಂತರಗಳ ಪಾಪ, ದೋಷಗಳನ್ನು ತೊಳೆಯುವ ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದ ದಿನವಿದು.



ಎಲ್ಲರಿಗೂ ಸುವರ್ಣ ಅಕ್ಷಯ ತೃತೀಯೆ ಶುಭವಾಗಲಿ.




ಅ ಆ ಅಡ್ಡೆಂಚರ್: ಆರುಶ ಯೆಲಿಮೆಲಿ



ರಂಗ್ ರಂಗ್ ರಂಗೋಲಿ





ಪ್ರವಾಸ : ಅಭಿಜ್ಞಾ ನಾಗೇಶ್



ನನ್ನ ಪ್ರವಾಸ : ನಯಾಗರ ಫಾಲ್ಸ್ ಮತ್ತು ಕ್ರೋನಿಂಗ್ ಗ್ಲಾಸ್ ಮ್ಯೂಸಿಯಂ ಗೆ ನಾನು, ಅಪ್ಪ, ಅಮ್ಮ ಮತ್ತು ತಂಗಿ ಶ್ರಾವ್ಯ ಹೋಗಿದ್ದೆ. ನಾವು ಕಾರಲ್ಡಿ ಡೈವ್ ಹೋಗಿದ್ದೆ. ತುಂಬಾ ಮಜವಾಗಿತ್ತು. ನನ್ನ ಕಸಿನ್ ಹಾಗೂ ಅವರ ಫ್ಯಾಮಿಲಿ ನಮ್ಮ ಜೊತೆ ಬಂದಿದ್ದರು. ನಾವು ಮೂರು ಜನ ತುಂಬಾ ಮಜಾ ಮಾಡಿದ್ದೆ. ಬೋಟ್ ಅಲ್ಲಿ ಫಾಲ್ಸ್ ತನಕ ಕರ್ಕೊಂಡು ಹೋಗಿದ್ದು. ಫಾಲ್ಸ್ ಹತ್ರ ಹೋದಾಗ ನೀರು ಜೋರಾಗಿ ಸಿಡಿತಿತ್ತು. ಬ್ಲೂ ಕಲರ್ ರೈನ್ ಕೋಟ್ ಧರ ಹಾಕೊಂಡಿದ್ದೆ. ನಮಗೆ ಅದು ತುಂಬಾ ಇಷ್ಟ ಆಯ್ತು. ಆಮೇಲೆ ಒಂದು ಶಾಪ್ ಗೆ ಹೋಗಿ ಫೈಡ್ಡ್ ಮ್ಯಾಗ್ನೆಟ್ ತೋಗೊಂಡೆ. ಆಮೇಲೆ ನೆಕ್ಸ್ಟ್ ಡೇ ಕ್ರೋನಿಂಗ್ ಗ್ಲಾಸ್ ಮ್ಯೂಸಿಯಂ ಗೆ ಹೋಗಿದ್ದೆ. ಅಲ್ಲಿ ಹಾರ್ಡ್ ಗ್ಲಾಸ್ ಡೆಮೋಸ್ಟ್ರೇಷನ್ ತೋರ್ಸಿದರು. ನಾವು ಮ್ಯೂಸಿಯಂ ನಲ್ಲಿ ಎಷ್ಟೊಂದು ಗ್ಲಾಸ್ ಐಟೆಮ್ಸ್ ನೋಡಿದ್ದೆ. ನಂಗೆ ಇದೂ ಇಷ್ಟ ಆಯ್ತು. ಆಮೇಲೆ ಅಲ್ಲಿ ಒಂದು ಗ್ಲಾಸ್ ರೋಸ್ ಅಂಡ್ ವೇಸ್ ತೋಗೊಂಡೆ.



ಚಿಣ್ಣರ ಚಿತ್ರ ಕಲೆ




ಶ್ರಾವ್ಯ ನಾಗೇಶ್



ಕೃಷಿತ್ ಗಾಜುಲ



ಅನಘ ಬ್ಯಾಡಗಿ



ರಾಹಿತ್ಯ ಶೈವ





ನಾ ಓದಿದ ಕಥೆ : ಪ್ರಮಿತಿ ಉಪಾಧ್ಯ

ಒಂದು ಊರಲ್ಲಿ ಒಬ್ಬ ಹುಡುಗ ಇದ್ದ. ಅವನಿಗೆ ಅವನ ಅಪ್ಪನನ್ನು ನೋಡಿದ್ರೆ ಇಷ್ಟ ಇಲ್ಲ. ಯಾಕೆ ಗೊತ್ತಾ? ಅವರು ಯಾವಾಗಲೂ ಕೆಲಸ ಹೇಳುತ್ತಿದ್ದರು. ಏನಾದ್ರೆ ಬಿದ್ದರೆ ಅದನ್ನು ಎತ್ತಬೇಕು, ಯಾರೂ ರೂಂ ನಲ್ಲಿ ಇರಲಿಲ್ಲ ಅಂದರೆ ಹೋಗಿ ಫ್ಯಾನ್ ಆಫ್ ಮಾಡಬೇಕು, ಒಳಗೆ ಬಂದ ಮೇಲೆ ಗೇಟ್ ನ್ನು ಕ್ಲೋಸ್ ಮಾಡಬೇಕು, ಟ್ಯಾಪ್ಪಿಂದ ನೀರು ವೆಸ್ಟ್ ಆಗುತ್ತಿರುವಾಗ ಅದನ್ನು ಬಂದ್ ಮಾಡಬೇಕು ಅಂತ ಹೇಳುತ್ತಾ ಇದ್ದು. ಅದಕ್ಕೆ ಆ ಹುಡುಗ ಕೆಲಸ ಹುಡುಕಿಕೊಂಡು, ಮನೆ ಬಿಟ್ಟು ಹೋಗುವ ಪ್ಲಾನ್ ಮಾಡಿದ.

ಒಂದು ದಿನ ಆ ಹುಡುಗನಿಗೆ ಕೆಲಸದ ಇಂಟರ್ವ್ಯೂ ಬಂತು. ಅಲ್ಲಿ ಹೋದಾಗ ಗೇಟ್ ಕ್ಲೋಸ್ ಆಗಿರಲಿಲ್ಲ. ಅದಕ್ಕೆ ಅಪ್ಪ ಹೇಳಿದ ಮಾತು ನೆನಪಾಗಿ ಗೇಟ್ ನ್ನು ಕ್ಲೋಸ್ ಮಾಡಿ ಒಳಗೆ ಹೋದ. ಒಳಗೆ ಹೋದಾಗ ಎಲ್ಲ ಫ್ಯಾನ್ ಆನ್ ಆಗಿತ್ತು. ಅಲ್ಲಿ ಯಾರೂ ಇರಲಿಲ್ಲ ಅದಕ್ಕೆ ಎಲ್ಲಾ ಫ್ಯಾನ್ ಆಫ್ ಮಾಡಿದ. ಆಗ ಟ್ಯಾಪ್ಪಿಂದ ನೀರು ಬೀಳುವ ಶಬ್ದ ಕೇಳಿಸಿತು. ಅಲ್ಲಿ ಹೋಗಿ ಅದನ್ನು ಬಂದ್ ಮಾಡಿ ಬಂದ. ಆಗ ಇಂಟರ್ವ್ಯೂ ಮಾಡುವವರು ಬಂದು, ನಾಳೆಯಿಂದ ಕೆಲಸಕ್ಕೆ ಬಾ. ನಿನಗೆ ಈ ಕೆಲಸ ಸಿಕ್ಕಿತು ಅಂದ್ರು. ಆ ಹುಡುಗನಿಗೆ ಆಶ್ಚರ್ಯ ಆಯಿತು. ನನಗೆ ಹೇಗೆ ಕೆಲಸ ಸಿಕ್ಕಿತು? ನಾನು ಇಂಟರ್ವ್ಯೂ ಕೊಡಲೇ ಇಲ್ಲ ಅಂತ ಹೇಳಿದ. ನಾವು, ನೀನು ಗೇಟ್ ಕ್ಲೋಸ್ ಮಾಡಿದ್ದು, ಫ್ಯಾನ್ ಆಫ್ ಮಾಡಿದ್ದು, ಟ್ಯಾಪ್ ಬಂದ್ ಮಾಡಿದ್ದು ಎಲ್ಲ ನೋಡಿದ್ದಿ. ನಮಗೆ ನಿನ್ನಂಥವರೇ ಕೆಲಸಕ್ಕೆ ಬೇಕು ಅಂದರು. ಹುಡುಗನಿಗೆ ತುಂಬಾ ಖುಷಿ ಆಗಿ ಸೀದಾ ಮನೆಗೆ ಹೋಗಿ ಅಪ್ಪನನ್ನು ಹಗ್ ಮಾಡಿದ. ಅವನಿಗೆ ಅಪ್ಪ ಹೇಳಿದ ಮಾತುಗಳು ತನ್ನ ಒಳ್ಳೆಯದಕ್ಕೆ ಎಂದು ತಿಳಿತು. ಅಂದಿನಿಂದ ಅವನು ಅಪ್ಪನ ಜೊತೆ ಖುಷಿಯಲ್ಲಿ ಇದ್ದ.

ನೀತಿ : “ ಮಾತಾ ಪಿತರ ಮಾತು ಅಮೂಲ್ಯ ”



ಏಪ್ರಿಲ್ ನಲ್ಲಿ ಜನಿಸಿದ ಪ್ರಸಿದ್ಧ ಕನ್ನಡಿಗರು : ನಮಿತ ಪಂಡಿತ್

- ಡಾ.ರಾಜ್ ಕುಮಾರ್ - ಏಪ್ರಿಲ್ 24, 1929
- ಪ್ರಭು ದೇವ - ಏಪ್ರಿಲ್ 3, 1973
- ಮಾರ್ಗರೇಟ್ ಆಲ್ವಾ - ಏಪ್ರಿಲ್ 14, 1942
- ತಾರಾಸು - ಏಪ್ರಿಲ್ 21, 1920
- ಕಮಲಾದೇವಿ ಚಟ್ಟೋಪಾಧ್ಯಾಯ - ಏಪ್ರಿಲ್ 3, 1903
- ವೈಶಾಲಿ ಕಾಸರವಳ್ಳಿ - ಏಪ್ರಿಲ್ 12, 1952
- ಶ್ರೀನಾಥ್ ಅರವಿಂದ್ - ಏಪ್ರಿಲ್ 8 1984
- ಅರಿನ್ ಪಾಲ್ - ಏಪ್ರಿಲ್ 20 1980
- ಜೈರಾಮ್ ರಮೇಶ್ - ಏಪ್ರಿಲ್ 9, 1954
- ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ - ಏಪ್ರಿಲ್ 30 1918
- ಎ.ವಿ. ಬಾಳಿಗ - ಏಪ್ರಿಲ್ 26, 1904
- ತರುಣ್ ಚಂದ್ರ - ಏಪ್ರಿಲ್ 27, 1983



ನಾ ಕಂಡ ಸಿನಿಮಾ ಚಿನ್ನಾರಿ ಮುತ್ತಾ : ಅದಿತ್ ಕುಮಾರ್



ಚಿನ್ನಾರಿ ಮುತ್ತಾ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡ ಮಕ್ಕಳ ಚಲನ ಚಿತ್ರ. ಮುತ್ತನಾಗಿ ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ. ದತ್ತಾತ್ರೇಯ ಮತ್ತು ಅವಿನಾಶ್ ಮುಖ್ಯ ಪಾತ್ರದಲ್ಲಿ ನಿರ್ವಹಿಸಿದ್ದಾರೆ. ಮುತ್ತಾ ತುಂಬಾ ಬಡತನದಲ್ಲಿ ಹುಟ್ಟಿರುತ್ತಾನೆ. ಒಂದು ದಿನ ಮುತ್ತಾ ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಹೋಗುತ್ತಾನೆ. ಪಟ್ಟಣಕ್ಕೆ ಹೋದ ಮುತ್ತಾ ಅಲ್ಲಿ ಚಪ್ಪಲಿ ಕಳ್ಳತನ ಮಾಡುವ ಮಕ್ಕಳ ಗುಂಪಿಗೆ ಸೇರುತ್ತಾನೆ. ಒಂದು ದಿನ ಆಟದ ಮೈದಾನದಲ್ಲಿ ಶೂ ಕದಿಯುವಾಗ ಓಟದ ಕೋಚ್ ಆದ ಅವಿನಾಶ್ ನೋಡುತ್ತಾನೆ. ಮುತ್ತನ ಹಿಂದೆ ಓದುತ್ತಾನೆ . ಅವನು ಅತಿವೇಗವಾಗಿ ಓಡುವುದನ್ನು ನೋಡಿದ ಅವಿನಾಶ್, ಅವನಿಗೆ ಓಟದ ಕೋಚಿಂಗ್ ನಿರ್ಧರಿಸುತ್ತಾನೆ. ಮುಂದೆ ಏನಾಗುವುದೆಂದು ತಿಳಿದುಕೊಳ್ಳಲು ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಈ ಚಲನ ಚಿತ್ರ ನೋಡಿ. ಮಕ್ಕಳಿಗೆ ಆಟೋಟದಲ್ಲಿ ಪ್ರೋತ್ಸಾಹಿಸಿ.



ನುಡಿಮುತ್ತು :

೧. ಒಬ್ಬರು ಇನ್ನೊಬ್ಬರ ಬಗ್ಗೆ ಮಾತಾಡುವುದನ್ನು ಬಿಟ್ಟು ಒಬ್ಬರ ಜೊತೆ ಒಬ್ಬರು ಮಾತಾಡುವುದನ್ನು ಕಲಿತರೆ ಅನೇಕ ಸಮಸ್ಯೆ ಗಳು ಪರಿಹಾರವಾಗುತ್ತದೆ.

೨. ಕೇಳಿ ಕೊಡುವ ನೂರಾರು ಬಹುಮಾನಗಳಿಗಿಂತ ಕೇಳದೇಕೊಡುವಂತ ಗೌರವ ಬಹಳ ದೊಡ್ಡದು.

ಜೋಕ್ಸ್ : ಅಭಿಜ್ಞಾ ನಾಗೇಶ್

ಟೀಚರ್: ಪಪ್ಪು, ಕಿವಿ ಕೇಳದವರಿಗೆ ಇಂಗ್ಲಿಷ್ ನಲ್ಲಿ ಏನೆಂದು ಕರೆಯುತ್ತಾರೆ?

ಪಪ್ಪು: ಏನು ಬೇಕಾದರೂ ಕರೆಯಬಹುದು ಟೀಚರ್...ಏಕೆಂದ್ರೆ ಅವರಿಗೆ ಕಿವಿ ಕೇಳಿಸಲ್ಲ!!!

ಸುಭಾಷಿತ : “ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು” - ಎಂ. ವಿಶ್ವೇಶ್ವರಯ್ಯ





ಯುಗಾದಿ ಸಂಭ್ರಮ : ಪ್ರಕೃತಿ ಉಪಾಧ್ಯ

ಕಳೆದ ಶನಿವಾರ, ನಮಗೆಲ್ಲಾ ಸಂಭ್ರಮವೋ ಸಂಭ್ರಮ!
ಚಿಗುರು ಪಾಠ ಶಾಲೆ ಮಕ್ಕಳಾದ ನಾವೆಲ್ಲ ಸುಂದರವಾಗಿ ಡ್ರೆಸ್ ಮಾಡಿಕೊಂಡು ಹಿಂದೂ ಸಂಟರ್ನಲ್ಲಿ ಸೇರಿದ್ದೆವು. ಅವತ್ತು ನಮ್ಮ ಕ್ಯಾರೋಲೈನ ಕನ್ನಡ ಬಳಗದ ಯುಗಾದಿ ಹಬ್ಬದ ಆಚರಣೆ. ಕಾರ್ಯಕ್ರಮವನ್ನು ಕವಿ ಬಿದರಹಳ್ಳಿ ನರಸಿಂಹಮೂರ್ತಿ ಅವರು ಉದ್ಘಾಟಿಸಿದರು. ನಾವೆಲ್ಲಾ "ಶುಭಂ ಶುರುತ್ವಂ ಕಲ್ಯಾಣಂ" ಶ್ಲೋಕ ಹಾಡಿದೆವು. ಉದ್ಘಾಟನೆ ಆದಮೇಲೆ ಎಲ್ಲ ಡಾನ್ಸ್, ಡ್ರಾಮಾ, ಹಾಡು ಶುರುವಾಯಿತು. ನಮ್ಮ ಕನ್ನಡ ಪಾಠಶಾಲೆಯಿಂದ ನಾವು ಎಲ್ಲರನ್ನು ಕರ್ನಾಟಕ ಸುತ್ತಿಸಿಕೊಂಡು ಬಂದೆವು. ಎಲ್ಲ ಕಾರ್ಯಕ್ರಮಗಳು ತುಂಬಾ ಚೆನ್ನಾಗಿತ್ತು. ಅದರ ಜೊತೆಗೆ, ಡಾ.ರೋಹಿತ್ ಈಶ್ವರ್ ಮತ್ತು ಸೀಮಾ ವಿಶ್ವನಾಥ್ ಅವರ ಡಾನ್ಸ್ ತುಂಬಾ ಅದ್ಭುತವಾಗಿತ್ತು. ಕಬ್ಬಿನ ಹಾಲು ಮತ್ತು ಬಾಳೆ ಎಲೆ ಉಟ ತುಂಬಾ ರುಚಿ ಆಗಿತ್ತು. ಮೈಸೂರ್ ಪಾಕ್ ಮತ್ತು ಮೊಸರನ್ನ ನೆನಸಿದ್ದೆ ಈಗಲೂ ಬಾಯಲ್ಲಿ ನೀರು ಬರುತ್ತೆ. ಕೊನೆಯಲ್ಲಿ ಹೇಳೋದಾದ್ರೆ ಯುಗಾದಿ ಹಬ್ಬವನ್ನು ಎಲ್ಲರ ಜೊತೆಗೆ ತುಂಬಾ ಚೆನ್ನಾಗಿ ಆಚರಿಸಿದೆವು.
ಮುಂದಿನ ನವೆಂಬರ್ ನಲ್ಲಿ ಇಂಥದೇ ಇನ್ನೊಂದು ಕಾರ್ಯಕ್ರಮಕ್ಕೆ ಕಾಯುತ್ತಿರುವ...
- ಚಿಗುರು ಕನ್ನಡ ಪಾಠಶಾಲೆ ಮಕ್ಕಳು!



ಪಾಠ ಶಾಲೆ : ಪ್ರಮಿತಿ ಉಪಾಧ್ಯ


ಚುರ್ ಮುರಿ :
ವಿಧಾನ: ಕಟ್ ಮಾಡಿದ ಈರುಳ್ಳಿ, ಟೊಮಾಟೊ, ಕೊತ್ತಂಬರಿ ಸೋಪ್ಪು, ತುರಿದ ಕ್ಯಾರೆಟ್, ಉಪ್ಪು, ಚಿಲ್ಲಿ ಪುಡಿ, ಚಾಟ್ ಮಾಸಲ ಪುಡಿ, ತುರಿದ ಮಾವಿನಕಾಯಿ, ಕಡಲೆಕಾಯಿ ಬೀಜ. ಪುರಿಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ.
ಒಂದು ಪಾತ್ರೆ ಗೆ ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿ ಗಳನ್ನು ಹಾಕಿ ಕಲೆಸಿಕೊಳ್ಳಿ. ಪುರಿಯನ್ನು ಕೊನೆಯಲ್ಲಿ ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಉಪ್ಪು ಖಾರ ಸರಿ ಇದೆಯೇ ನೋಡಿ. ಸರ್ವ್ ಮಾಡಿ.

ಕಳೆದ ಸಂಚಿಕೆ ವಿಮರ್ಶೆ:

೧. ಸುಂದರವಾಗಿ ಮೂಡಿ ಬಂದಿದೆ **ಶ್ರೀ**
- ಅಪ್ಪಣ್ಣ ಪಾಟೀಲ.

೨. ಚಿಗುರು ಚಿಲಿಪಿಲಿ ತುಂಬಾ ಸುಂದರ ಹಾಗೂ ಅದ್ಭುತ ವಾಗಿದೆ ರಜನಿ ಮತ್ತು ಮಕ್ಕಳೇ !
- ಶ್ರೀ ಲಕ್ಷ್ಮಿ.

೩. ಈ ಮ್ಯಾಗಜಿನ್ ಸುಧಾ ,ತರಂಗ ಓದುತ್ವಿಧ್ವ ನನ್ನ ನೆನಪನ್ನು ಮೆಲುಕುಹಾಕುವಂತೆ ಮಾಡಿತು. ತುಂಬಾ ಚೆನ್ನಾಗಿದೆ ನಿಮ್ಮ ರೈಟಿಂಗ್ ಥಿಂಕಿಂಗ್. - ಉಮಾ ರಮೇಶ್



ಸಂಚಿಕೆ ೪
ಏಪ್ರಿಲ್ 2018

ಚಿಗುರು ಚಿಲಿ ಪಿಲಿ ...ಮಾಸ ಪತ್ರಿಕೆ
ಚಿಗುರು ಕನ್ನಡ ಪಾಠಶಾಲೆ - ಶಾರ್ಲೆಟ್



ಚಿಗುರು ಕನ್ನಡ ಪಾಠಶಾಲೆ - ಶಾರ್ಲೆಟ್